

# ಕರ್ನಾಟಕ

## ಹಾಸ್ಯದ ವಿಷಳಾದ ಸ್ತುತಿ

ಹಾಸ್ಯಕ್ಕೂ ಏಪ್ಲಿಗೂ ಬಿಡದ ನಂಟು.  
ಈಗಂತೂ ಹಾಸ್ಯಕ್ಕೆ ಬೇಡಿಕೆ ಸಿಕ್ಕಾಪಟ್ಟೆ  
ಹೆಚ್ಚಿದೆ. ಮಾತು ಬರುವ ಎಲ್ಲರೂ  
ಹಾಸ್ಯಗಾರರೇ. ಭಾವಣ ಕೇಳುವ  
ಜನರನ್ನು ಎಷ್ಟು ಹೆಚ್ಚು  
ನಗಿಸಬಹುದೋ ಅಷ್ಟೂ  
ಭಾವಣಕಾರನ ಖ್ಯಾತಿ ಹೆಚ್ಚುತ್ತದೆ;  
ಸಂಭಾವನೆಯೂ!

ಏಪ್ಲಿಗು ತಿಂಗಳು ಆರಂಭವಾಗುವುದೇ 'ಮೂರ್ವಿರ ದಿನ'ದೊಂದಿಗೆ. ಮೊದಲ ಮೂರು ದಿನವು ಮೂರ್ವಿರಿಗೆ ಮೂರ್ವಿರ ಕಾಟ. ಈಗ ಇದೇ ಏಪ್ಲಿಗು ತಿಂಗಳಲ್ಲಿ ಚುನಾವಕೆಯ ಪ್ರಕಾರವೂ ಬಂದಿದೆ. ಕನಾರ್ಕಪಕದಲ್ಲಿ ಇವತ್ತು ದಿವಾಳಿ ಎದ್ದಿರುವ ರಾಜಕೀಯವನ್ನು ನೋಡಿದರು ಇದು ನಿಜಕ್ಕೂ ಸಾಕೇತಿಕ ಎನ್ನಬಹುದು. 'ಚುನಾವಕೆ ಇರುವುದೇ ಜನರನ್ನು ಮೂರ್ವಿರನ್ನಾಗಿಸಲು' ಎಂಬಾತೆ ಸದ್ಯದ ವಿಧ್ಯಾಮಾನಗಳು ನಡೆದಿವೆ. ಒಂದಫಾರದಲ್ಲಿ ಮೂರ್ವಿರ ತಿಂಗಳು ಚುನಾವಕೆ ಪ್ರಕಾರಕ್ಕೆ ಅಡಿತ್ತ ಸೂಕ್ತವಾದ ಕಾಲ.

ಹಾಸ್ಯಕ್ಕೂ ಏಪ್ಲಿಗೂ ಬಿಡದ ನಂಟು. ಈಗಂತೂ ಹಾಸ್ಯಕ್ಕೆ ಬೇಡಿಕೆ ಸಿಕ್ಕಾಪಟ್ಟೆ ಹೆಚ್ಚಿದೆ. ಮಾತು ಬರುವ ಎಲ್ಲರೂ ಹಾಸ್ಯಗಾರರೇ. ಭಾವಣ ಕೇಳುವ ಜನರನ್ನು ಎಷ್ಟು ಹೆಚ್ಚು ನಗಿಸಬಹುದೋ ಅಷ್ಟೂ ಭಾವಣಕಾರನ ಖ್ಯಾತಿ ಹೆಚ್ಚುತ್ತದೆ; ಸಂಭಾವನೆಯೂ! ಹಾಸ್ಯ ಭಾವಣಕಾರರ 'ಶಾಕ' ಎಷ್ಟು ಹೆಚ್ಚು ಗಿಡೆಯಿದರೆ, ಜನರು ಸಾರ್ವಜನಿಕ ವೇದಿಗಳಲ್ಲಿ ಗಂಭೀರ ಚರ್ಚೆಗಳನ್ನು ಪ್ರಾರ್ಥಿತ ತಿರಸ್ಯಾರಿಸಿದರೆಯೇ ಕಾಣಲ್ಪಡುತ್ತದೆ. ಯುವಜನರಂತೂ ಹಿರಿಯರ ಗಂಭೀರ ಮಾತುಗಳನ್ನು ಕೇಳಿಸಿಕೊಳ್ಳಲು ಸುತ್ತಾರಾಂ ತಯಾರಿಲ್ಲ. ಅವರದ್ದು ಅತ್ಯಾಧುನಿಕ ತಂತ್ರಜ್ಞಾನ ಕೊಡಮಾಡಿರುವ ಅಂತರ್ಜಾಲ ಯಾನ. ಅಲ್ಲಿ ಲೇಖನಗಳಿಂದರೆ ಏಕಮಾತ್ರ ಪ್ರಾಧಾನ್ಯ. ಚೆಚ್ಚೆ ಎಂದರೆ ಟೀಕೆ ಮತ್ತು ಲೇವಡಿಗೆ ಒತ್ತು. ಅದೂ ಅಜ್ಞಾತ ಹೆಸರುಗಳನ್ನು ಇಟ್ಟುಕೊಂಡು ಮರದ ಮರೆಯಿಂದ ಬಾಣ ಪ್ರಯೋಗ.

ಹಾಸ್ಯ ಭಾವಣಗಳ ಜನನ್ಯಿಯತೆಯ ಪರಿಣಾಮ ಸಾಹಿತ್ಯ ಪ್ರಕಾರಗಳಲ್ಲಿ ಎದ್ದು ಕಾಣಿಸುತ್ತಿದೆ. ಹಿಂದೆಲ್ಲಾ ಲಘುಬರಹ, ಹರಟಿ, ಪುಂಧ ಮುಂತಾದ ಸಾಹಿತ್ಯಕ ಪ್ರಕಾರಗಳು ಹೆಚ್ಚು ಜನನ್ಯಿಯತ್ವಾಗಿದ್ದವು. ಗಮಕ, ಶಾವ್ಯಾಚನಗಳೂ ಹೆಚ್ಚು ಜನರನ್ನು ತಲುಪುತ್ತಿದ್ದವು. ಈಗಿಗೆ ಅವುಗಳ ಸೋಳೆ ಇಲ್ಲ. ಕವಿಗೋಣೀಯಲ್ಲೂ ಬುಂಪಿಕ, ಟೀಕಾಪ್ರಕಾರವಿದ್ದರೆ ಹೆಚ್ಚಾಗಳೇ ಹೆಚ್ಚು ಕಾವ್ಯದ ಅಂಶ ಇಲ್ಲಿದಿದ್ದರೂ ನಡೆದಿತ್ತ. ಹಾಸ್ಯ ಭಾವಣಗಳು ಇತರೆಲ್ಲ ಪ್ರಕಾರಗಳ ಮೇಲೆ 'ಅನೇ ಸವಾರಿ' ನಡೆಸುತ್ತಿವೆ.

ಇದನ್ನು 'ಮೌಲಿಕ ಪರಿಂಪರೆಗೆ ಸಂದ ಜಯ ಎನ್ನಬಹುದೆ?' ಹಾಗೆ ಹೇಳಬೇಕಿಂದರೆ ಈ ಹಾಸ್ಯ ಭಾವಣಗಳಲ್ಲಿ ಈ ರೀತಿ ಬುದ್ಧಿ - ಭಾವಕ್ಕೆ ಒತ್ತು ಕೊಡುತ್ತಿರುತ್ತೇಕು. ಆದರೆ ಇವತ್ತಿನ ಹಾಸ್ಯ ಭಾವಣಗಳಲ್ಲಿ ಈ ರೀತಿ ಬುದ್ಧಿ - ಭಾವಕ್ಕೆ ಒತ್ತು ಕೊಡುವವರ ಸಂಖ್ಯೆಯೂ ಕಡಿಮೆ ಆಗಳೊಡಗಿದೆ. ಕನ್ನಡದ ಸಾಹಿತ್ಯ ಪರಿಂಪರೆಯ ಅರಿವಂತೂ ದೂರ. ಸದಭಿರುಚಿಯ ಲಘು ಹಾಸ್ಯದ ಜರ್ಗೆಗೆ ಗಂಭೀರ ಚಿಂತನೆಗೆ ಹೆಚ್ಚುವಂತಹ ಭಾವಣಕಾರರು ಕಡಿಮೆಯಾಗಿದ್ದಾರೆ. ಅದೇ ಚರ್ಚಿತ ಚರ್ಚಣ ಹಾಸ್ಯದ ದುಣಿಕುಗಳ ಪುನರುಸ್ಥಿತಿಯೇ ಹೆಚ್ಚಾಗಿದೆ. ಹಾಸ್ಯ ಭಾವಣಾವೋಂದನ್ನು ಕೇಳಿದಾಕ್ಕಣ ನಿತ್ಯ ಬಿಟ್ಟು ಮರೆತೇ ಹೋದರೆ ಏನು ಪ್ರಯೋಜನ? ಹಾಸ್ಯದ ಬೆನ್ನಲ್ಲೇ ಭಾವಣಕಾರನ ಕೆಲವು ಮಾತುಗಳು ಸದ್ಯ ನಮ್ಮನ್ನು ವಚ್ಚಿರಿಸುತ್ತಿರಬೇಕು, ನಮ್ಮ ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿರಬೇಕು. ಬದುಕಿನ ವಿಷಾದ ಮುಖಗಳ್ಲೂ ಗಮನ ಹಾರಿಸುವಂತೆ ಮಾಡಬೇಕು. ಬಿದ್ದು ಬಿದ್ದು ನಷ್ಟಾಕ್ಕಣ ನಮ್ಮ ಆತ್ಮವಂಚಕ ಗುಣಗಳಿಲ್ಲವೂ ದೂರವಾಗುತ್ತೇಯೆಂಬೆ? ಬಹಳಷ್ಟು ಭಾವಣಕಾರರು 'ನಕ್ಕರೆ ಆರೋಗ್ಯ ವೃದ್ಧಿಸುತ್ತದೆ' ಎನ್ನುತ್ತಾರೆ. ಆದರೆ ಹಳ್ಳಾಗಳಿನಲ್ಲಿ ಆರೋಗ್ಯ ಕೇಂದ್ರಗಳ ದುರವಸ್ಥಿಗಳನ್ನು ನೋಡಿದರು, ಪಟ್ಟಣಗಳಲ್ಲಿ ಹಣ ಸುಲಿವ ಅಸ್ಯಾತ್ಮಿಗಳನ್ನು ನೋಡಿದರು ನಗವ ಹ್ಯಾತಿಯಂತೂ ಖಿಂಡಿತಾ ಇಲ್ಲ. ಅದರ ಬಗ್ಗೆ ಮಾತನಾಡದೆ ಕೇವಲ ನಗುತ್ತಲೇ ಆರೋಗ್ಯ ಕಾಯ್ದು ಕೊಳ್ಳುವುದು ಮೂರ್ವಿರವಲ್ಲದ ಬೇರೆನೂ ಅಲ್ಲ.

ನಮ್ಮ ಸಿನಿಮಾಗಳದ್ದಂತೂ ಈ ದಿಕ್ಕಿನಲ್ಲಿ ಪಾತಾಳ ಪಯಣ! ಅಲ್ಲಿ ಹಾಸ್ಯ ಎಂದರೆ ನಟ-ನಟಿಯರ ಕೋತಿಬೇವೆ ಅಥವಾ ದ್ವಾರಾ ಧರ್ಮದ ಅಶ್ವಿಲ ಸಂಭಾವನೆ. ಜರ್ಗೆ ಮಾನವೀಯತೆಯನ್ನು ಮರೆತ ಅಪಹಾಸ್ಯ ಮತ್ತು ಲೇವಡಿ. ಹಾಸ್ಯ ಚಿತ್ರಗಳನ್ನು ಕುಟುಂಬ ಸಮೇತ ಕುಳಿತು ನೋಡುವ ಪರಿಸ್ಥಿತಿಯಂತೂ ಇಲ್ಲ. 80-90ರ ದಶಕದಲ್ಲಿ ಬರುತ್ತಿದ್ದ ಸದಭಿರುಚಿಯ ಹಾಸ್ಯ ಚಿತ್ರಗಳು ಈಗ ಬರೇ ನೆನಪು ಮಾತ್ರ. 'ಚಂದನವನ್ನು ದಳ್ಳಾದರೂ ಹಾಸ್ಯದ ಈ ಏಕಾದಿನೀಯ ದಿನಿಂತಿ ಸುಧಾರಿಸಬಹುದೆ?' ಹಾಗೆ ಕಾಣಿಸುತ್ತಿಲ್ಲ. ಏಕೆಂದರೆ ಸಿನಿಮಾಗಳ ಜರ್ಗೆ ಏಕ್ಕರ ಗುಣಮಟ್ಟವೂ ಕಡಿಮೆ ಆಗಳೊಡಗಿದೆ. ನಿಜಕ್ಕೂ ಇದು ಗಂಭೀರ ವಿವರ.

■ ಬಿ.ಎಂ.ಹನೀಫ್

